

ಆರೋಬಿಜ/2007-08/20

ಪ್ರಥಾನ ಸುತ್ತೋಲೆ ಸಂಖ್ಯೆ /04/2007-08

ಜುಲೈ, 2,2007

ಗೇ,

ವಿದೇಶಿ ವಿನಿಮಯವನ್ನು ಅಧಿಕೃತವಾಗಿ ನಿರ್ವಹಿಸುವ ಎಲ್ಲ ಬ್ಯಾಂಕುಗಳಿಗೆ

ಮಾನ್ಯರೇ,

ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವ್ಯಕ್ತಿಗಳು/ ಹೊರ ರಾಷ್ಟ್ರೀಯರು - ಇವರುಗಳಿಗೆ
ನೀಡುವ ವಿದೇಶಿ ರವಾನೆಯ ಸೌಲಭ್ಯವನ್ನು ಕುರಿತ ಪ್ರಥಾನ ಸುತ್ತೋಲೆ

ವಿದೇಶಿ ರವಾನೆಯ ಸೌಲಭ್ಯವನ್ನು ಅನಿವಾಸಿ ಭಾರತೀಯರು /ಭಾರತ ಸಂಜಾತ ವ್ಯಕ್ತಿಗಳು/
ವಿದೇಶಿಯರು-ಇವರುಗಳಿಗೆ ನೀಡುವಾಗ ಅವರುಗಳು ವಿದೇಶಿ ವಿನಿಮಯ ನಿರ್ವಹಣೆಯ
ಅಧಿನಿಯಮು, 1999 ರ ಅನ್ವಯ ವಿಭಾಗ 6 ರ ಉಪವಿಭಾಗ [1] ಮತ್ತು [2]ರ ನಿಯಮಗಳಿಗೆ
ಒಳಪಡುತ್ತಾರೆ. ಇದನ್ನು ದಿನಾಂಕ ಮೇ 3, 2000ದ ವಿದೇಶಿ ವಿನಿಮಯ ನಿರ್ವಹಣೆಯ
ಅಧಿನಿಯಮ ಪ್ರಕಟಣೆ ಸಂ.13/2000-ಆರೋ.ಬಿ. ಹಾಗು 21/2000-ಆರೋಬಿಗಳೊಂದಿಗೆ ಕಾಲದಿಂದ
ಕಾಲಕ್ಕೆ ಪರಿಷ್ಕಾರಗೊಂಡಂತೆ ಓದಿಕೊಳ್ಳಬೇಕು.

2. ಅನಿವಾಸಿ ಭಾರತೀಯರು /ಭಾರತೀಯ ಮೂಲದ ವ್ಯಕ್ತಿಗಳು/ ಹೊರ ರಾಷ್ಟ್ರೀಯರು -
ಇವರುಗಳಿಗೆ ನೀಡುವ ವಿದೇಶಿ ರವಾನೆಯ ಸೌಲಭ್ಯವನ್ನು ಕುರಿತಂತೆ ಪ್ರಸಕ್ತ ಇರುವ ಎಲ್ಲಾ
ನಿಯಮಾವಳಿಗಳನ್ನು ಒಂದೆಡೆಯಲ್ಲಿಯೇ ದೊರೆಯವಂತೆ ಈ ಪ್ರಥಾನ ಸುತ್ತೋಲೆಯಲ್ಲಿ
ಸಂಗ್ರಹಿಸಿಕೊಡಲಾಗಿದೆ. ಪ್ರಥಾನ ಸುತ್ತೋಲೆಯಲ್ಲಿ ಅಡಕವಾಗಿರುವ ಎಲ್ಲಾ ಸುತ್ತೋಲೆಗಳ/
ಪ್ರಕಟಣೆಗಳ ಪಟ್ಟಿಯನ್ನು ಅನುಬಂಧದಲ್ಲಿ ಕೊಡಲಾಗಿದೆ.

3. ಒಂದು ವರ್ಷದ ಅವಧಿಯವರೆಗೆ ಜಾರಿಯಲ್ಲಿರುವಂತೆ ಈ ಪ್ರಥಾನ ಸುತ್ತೋಲೆಯನ್ನು
ಹೊರಡಿಸಲಾಗಿದೆ. ಈ ಸುತ್ತೋಲೆಯನ್ನು ಜುಲೈ 1, 2008ರಂದು ಹಿಂತೆಗೆದುಕೊಳ್ಳಲಾಗುವುದು
ಮತ್ತು ಅದರ ಜಾಗದಲ್ಲಿ ಇದೇ ವಿಷಯದ ಪರಿಷ್ಕಾರ ಪ್ರಥಾನ ಸುತ್ತೋಲೆಯನ್ನು ನೀಡಲಾಗುವುದು.

ತಮ್ಮ ವಿಶ್ವಾಸಿ,

(ಸಲೀಂ ಗಂಗಾಧರನ್)

ಪ್ರಥಾನ ಮಹಾವ್ಯವಸ್ಥಾಪಕರು

ಪರಿವಿಡಿ

1. ಎನ್‌ಆರ್‌ಎ/ಪಿಬಿಬಿಗಳ ವ್ಯಾಖ್ಯಾನ.....	3
2. ಪ್ರಸ್ತುತ ವರಮಾನದ ರವಾನೆ	3
3. ಭಾರತೀಯ ಮೂಲದವಸ್ತುಗಳ ಹೊರ ರಾಷ್ಟ್ರೀಯನ ಆಸ್ತಿಯ ರವಾನೆ....	4
4. ಎನ್‌ಆರ್‌ಎ/ ಪಿಬಿಬಿಗಳಿಂದ ಆಸ್ತಿಯ ರವಾನೆ.....	4
5. ಎನ್‌ಆರ್‌ಎ/ಪಿಬಿಬಿಗಳು ವಿದೇಶಿ ವಿನಿಯಂದಿಂದ ಕೊಂಡುಕೊಂಡ ವಸತಿ ಆಸ್ತಿಯನ್ನು ಮಾರುವುದರಿಂದ ಬಂದ ಉತ್ಪತ್ತಿಯ ಮರು ರವಾನೆ 6	
6. ವಿದ್ಯಾರ್ಥಿಗಳಿಗೆ ಸೌಲಭ್ಯ	7
7. ವರಮಾನ ತೆರಿಗೆ ತೀರುವಳಿ.....	7
8. ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳು.....	7
ಅನುಬಂಧ.....	8

అనివాసి భారతీయరు
 [ఎన్‌ఆర్‌బి]/
 భారతీయ మూలదవరు
 [పిషిబి] మత్తు హోర
 రాజ్యీయరిగే
 రవానేయ సౌలభ్య

ಭಾರತೀಯ ವ್ಯಕ್ತಿಯೊಬ್ಬ ಭಾರತದಲ್ಲಿ ವಾಸ ಮಾಡುತ್ತಿರಲಿ / ಇಲ್ಲದಿರಲಿ, ಆತನ ಆಸ್ತಿಯನ್ನು ಹೊರದೇಶಗಳಿಗೆ ಪ್ರಾಯಿಸಲು ಇರುವ ನಿಯಮಾವಳಿಗಳನ್ನು ಘೇಮಾ 13/2000- ಆರ್ಬಿಬ ಮತ್ತು ಘೇಮಾ 21/2000- ಆರ್ ಬಿ ದಿನಾಂಕ ಮೇ 3, 2000 ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಕಟಣೆಗಳ ತಿದ್ದುಪಡಿಗಳಲ್ಲಿ ಕಾಣಬಹುದಾಗಿದೆ. ಅದರಂತೆ ಭಾರತದಲ್ಲಿ ಬಂಡವಾಳ ಆಸ್ತಿಯ ರವಾನೆಯನ್ನು ವ್ಯಕ್ತಿಯೊಬ್ಬ ಭಾರತದಲ್ಲಿ ವಾಸ ಮಾಡುತ್ತಿರಲಿ/ಇಲ್ಲದಿರಲಿ ಹೊಂದಿದ್ದರೆ ಅಂತಹವರು ಹಾಗೂ ಈ ನಿಯಮಗಳು ಈಗಾಗಲೇ ಘೇಮಾ ಅಥವಾ ಅದರೊಳಗಿನ ನಿಯಮಾವಳಿಗಳಲ್ಲಿ ಇಲ್ಲದಿದ್ದರೆ ಭಾರತೀಯ ರಿಸರ್ವಬ್ಯಾಂಕಿನ ಸಮೃತಿಯನ್ನು ಪಡೆಯಬೇಕು

1. ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವ್ಯಕ್ತಿಗಳು- ವಾಶಿಂಧು

ಅನಿವಾಸಿ ಭಾರತೀಯರು ಎಂದರೆ ಭಾರತದ ಪ್ರಜೆಯಾಗಿ
ಭಾರತದಿಂದ ಹೊರಗೆ ವಾಸಿಸುತ್ತಿರುವವರು. ಫ್ಲೇಮಾ
ನಿಯಮಾವಳಿ 2 ಪ್ರಕಟಣೆ ಸಂ. 13 ದಿನಾಂಕ ಮೇ 3,
2000ರನ್ನು ಅನಿವಾಸಿ ಭಾರತೀಯ [ಎನ್‌ಆರ್‌ಎ] ಎಂದರೆ
ವ್ಯಕ್ತಿಯೊಬ್ಬ ಭಾರತದಿಂದ ಹೊರಗೆ ವಾಸಿಸುತ್ತಿದ್ದು. ಭಾರತದ
ಪ್ರಜೆಯಾಗಿರಬೇಕು. ಭಾರತದ ಸಂಚಾರನೆಂದರೆ [ಪಿಬಿ]
ಯಾವುದೇ ದೇಶದ ಪ್ರಜೆಯಾಗಿದ್ದರೂ [ಬಾಂಗ್ಲಾ ದೇಶ/
ಪಾಕಿಸ್ತಾನವನ್ನು ಬಿಟ್ಟು]

ಅ). ಭಾರತೀಯ ಪಾಸ್ ಪ್ರೋಟೋನ್‌ನ್ನು ಯಾವುದಾದರೂ ವೇಳೆಯಲ್ಲಿ ಹೊಂದಿದ್ದರೆ

ಆ). ಭಾರತೀಯ ಸಂವಿಧಾನ ಅಥವಾ ಸಿಟಿಜನ್‌ಶಿಪ್ ಆಕ್ರೋ 1955ರನ್ನು ಅವನು ಅಥವ ಅವನ ತಂದೆ ಶಾಯಿಯರು ಅಥವಾ ಅಜ್ಞ ಅಜ್ಞಿಯರು ಭಾರತದ ಪ್ರಜೆಯಾಗಿರಬೇಕು ಇ). ಭಾರತೀಯ ವೃತ್ತಿಗೆ ಗಂಡ ಅಥವ ಹೆಂಡತಿಯಾಗಿರಬೇಕು ಅಥವ ಮೇಲೆ ಹೇಳಿದ 'ಅ' ಅಥವ 'ಆ' ವೃತ್ತಿಗಳ ದಂಪತ್ತಿಯಾಗಿರಬೇಕು.

2. ಪ್ರಸ್ತುತ ವರಮಾನದ ರವಾನೆ

2.1 ଅନିବାସି ଭାରତୀୟର / ଭାରତୀୟ ମୂଲଦ୍ୱୟକୁ ଅନିବାସି ଭାରତୀୟ ସାମାଜ୍ୟ ଶାତେଯନ୍ତିରେ ହୋଇଦିରଦିଦ୍ଧରୂ ଅପର ପ୍ରସ୍ତୁତ ଵରମାନଦ ରବାନେଗଳାଦ ବାଢିଗେ, ଡିବିଡ଼େଂଡୁ, ନିଷ୍ଠ୍ରି ହେତନ ଜତ୍ୟାଦିଗଳନ୍ତିରେ ମୁକ୍ତିବାଗି ବିଦଳାଗୁପ୍ତରୁ ଆଦରେ ଜିଦକ୍ଷେ ଆଧାରବାଗି ଚୋଟିଙ୍କାରୀ ଅକୌଂଟେଂଟ୍‌ରୁ “ରବାନେଯ ହଣପୁ ରବାନେଗ ଅହାବାଗିଦେ ମୁତ୍ତୁ ଅନ୍ୟିଶିରୁଚ ତେରିଗଗଳନ୍ତିରେ ପାପତି

ಮಾಡಲಾಗಿದೆ/ ಒದಗಿಸಲಾಗಿದೆ” ಎಂಬುದಕ್ಕೆ ಸೂಕ್ತ ಪ್ರಮಾಣ ಪತ್ರವನ್ನು ನೀಡಬೇಕು.

2.2 ಅನಿವಾಸಿ ಭಾರತೀಯರು / ಭಾರತೀಯ ಮೂಲದವರು ಚಾಲ್ತಿ ಆದಾಯವನ್ನು ಅವರ ಅನಿವಾಸಿ (ಬಾಹ್ಯ) ರೂಪಾಯಿ ಖಾತೆಗೆ ಪಾವತಿಸುವ ಆಯ್ದೆ ಹೊಂದಿರುತ್ತಾರೆ; ಆದರೆ ಅಧಿಕೃತ ಡೀಲರ್ ಬ್ಯಾಂಕು ಇಂತಹ ಜಮಾ ಮೊತ್ತ ಅನಿವಾಸಿ ಖಾತೆದಾರರ ಚಾಲ್ತಿ ಆದಾಯವೆಂದೂ ಹಾಗೂ ಆದಾಯ ತೆರಿಗೆಯನ್ನು ಮುರಿದುಕೊಳ್ಳಲಾಗಿದೆ / ಗೆ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

3. ಭಾರತೀಯ ಮೂಲದವನಲ್ಲದ ವಿದೇಶಿಯನ ಆಸ್ತಿಯ ರವಾನೆ

3.1 ಭಾರತೀಯ ಮೂಲದವನಲ್ಲದ ವಿದೇಶಿಯ ವ್ಯಕ್ತಿಯು ಭಾರತದಲ್ಲಿ ಉದ್ಯೋಗದಲ್ಲಿದ್ದ ನಿವೃತ್ತನಾಗಿದ್ದರೆ/ ಭಾರತೀಯನ ಆಸ್ತಿಗೆ ವಾರಸುದಾರನಾಗಿದ್ದರೆ/ ಭಾರತದಲ್ಲಿರುವ ಭಾರತೀಯ ಪ್ರಜೆಯ ವಿಧವೆಯಾಗಿದ್ದರೆ ವರ್ಷಕೊಳ್ಳುವು, (ಹಣಕಾಸಿನ ವರ್ಷ - ಏಪ್ರಿಲ್-ಮಾರ್ಚ್) ಒಂದು ಮಿಲಿಯನ್ ಅಮೇರಿಕನ್ ಡಾಲರ್‌ಗಿಂತ ಹೆಚ್ಚಿರದಂತೆ ರವಾನೆ ಮಾಡಬಹುದು. ಆದರೆ ಇದಕ್ಕೆ ಆಧಾರವಾಗಿ ಆಸ್ತಿಯನ್ನು ಪಡೆದಿರುವುದಕ್ಕೆ/ ವಾರಸುದಾರರಾಗಿರುವುದಕ್ಕೆ ದಾಖಲೆಗಳನ್ನು ನೀಡಬೇಕು. ಇಲ್ಲವೆ ಪಾವತಿದಾರನ ವಚನಪತ್ರ ಮತ್ತು ಚಾಟ್‌ಡೋ ಅಕೌಂಟೆಂಟ್‌ರು ನೀಡುವ ಸೂಕ್ತವಾದ ಪ್ರಮಾಣಪತ್ರವು ಇದರೊಂದಿಗಿರಬೇಕು. ಸೆಂಟ್ರುಲ್ ಬೋಡ್‌ ಆಫ್ ಡ್ರೆಕ್ಸ್ ಟ್ರಾಕ್ಸ್‌ನವರ ಸುತ್ತೂಲೇ ಸಂ.10/2002ರಲ್ಲಿ ನಮೂದಿಸಿರುವ ನಮೂನೆಯಲ್ಲಿಯೇ ಈ ದಾಖಲೆಗಳನ್ನು ನೀಡಬೇಕು.

3.2 ಈ ಸಂದಾಯ ಸೌಲಭ್ಯವು ನೇಪಾಳ ಮತ್ತು ಭೂತಾನ್ ನ ಪ್ರಜೆಗಳಿಗೆ ಲಭ್ಯವಿಲ್ಲ.

4. ಅನಿವಾಸಿ ಭಾರತೀಯರು/ ಭಾರತೀಯ ಮೂಲದವರ ಆಸ್ತಿಯ ರವಾನೆ

4.1 ಒಬ್ಬ ಅನಿವಾಸಿ ಭಾರತೀಯ[ಎನ್‌ಆರ್‌ಎ] ಅಥವಾ ಭಾರತೀಯ ಮೂಲದವನು [ಪಿಬಿಬಿ] ಒಂದು ಮಿಲಿಯನ್ ಡಾಲರ್ ಹಣದವರೆಗೆ ಹಣಕಾಸಿನ ವರ್ಷ ಒಂದರಲ್ಲಿ ರವಾನೆ ಮಾಡಬಹುದು. ಈ ಹಣವು ಅವರ ಅನಿವಾಸಿ ಸಾಮಾನ್ಯ ರೂಪಾಯಿ [ಎನ್‌ಆರ್‌ಬಿ] ಖಾತೆಯಿಂದ/ ಆಸ್ತಿಯ ಮಾರಾಟದಿಂದ [ಈ ಹಣ ಹಿತ್ರಾಜೆತ/ ಇತ್ಯಧ್ರದ ಹಣವನ್ನು ಒಳಗೊಂಡಂತೆ] ಒಂದುದಾಗಿದ್ದ ಮತ್ತು ಎಲ್ಲ ವಿಶ್ವಾಸಾಹಂ ಉದ್ದೇಶಗಳಾಗಿ ಒಳಸುವಂತಹದಾಗಿದ್ದ ಅಧಿಕೃತ ಡೀಲರ್

ಬ್ಯಾಂಕುಗಳ ನಿಯಮಗಳನ್ನು ಪೂರ್ವೇಸುವಂತಹುದಾಗಿರಬೇಕು.
ಆದರೆ ಪಾವತಿದಾರನ ವಚನ ಪತ್ರ ಮತ್ತು ಚಾಟ್‌ಡೋಂ
ಅಕೊಂಟೆಂಟ್‌ರ ಪ್ರಮಾಣ ಪತ್ರವನ್ನು ಸೆಂಟ್ರಲ್ ಬೋರ್ಡ್
ಆಫ್ ಡೈರೆಕ್ಟ್ ಟ್ಯಾಕ್ಸ್‌ಸೋನವರ ಸುತ್ತೆತ್ತೋಲೆ ಸಂ. 10/2002
ದಿನಾಂಕ ಅಕ್ಟೋಬರ್ 9, 2002 ನಲ್ಲಿ ನಮೂದಿಸಿರುವ
ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು.

4.2 ಅನಿವಾಸಿ ಭಾರತೀಯರು / ಭಾರತೀಯ ಮೂಲದವರು
ಪ್ಯಾರಾ 3.1 ರಲ್ಲಿ ಸೂಚಿಸಿರುವಂತೆ ಯಾವುದೇ ಬಂಧಿತ
ಅವಧಿಯ ಮಿತಿಯಲ್ಲದೆ ಭಾರತೀಯ ನಿವಾಸಿಯಾಗಿ
ಸಂಪಾದಿಸಿದ ರೂಪಾಯಿಯಿಂದ ಕೊಂಡ ಸ್ಥಿರಾಸ್ತಿಯನ್ನು
ಮಾರುವುದರಿಂದ ಬಂದ ಹಣವನ್ನು ರವಾನೆ ಮಾಡಬಹುದು.

4.3 ಬಂಧಿತ ಅವಧಿಯಲ್ಲದ ವಾರಸುದಾರಿಕೆ, ಮೃತ್ಯುಪತ್ರ
ಅಥವಾ ಇತ್ಯಧ್ರವಣಿಗಳಿಂದ ಸಂಪಾದಿಸಿದ ಆಸ್ತಿಯನ್ನು
ಮಾರಿದ್ದರಿಂದ ಬಂದ ಹಣವನ್ನು ರವಾನೆ ಮಾಡುವಾಗ
ಅನಿವಾಸಿ ಭಾರತೀಯರು / ಭಾರತೀಯ ಮೂಲದವರು
ಅವುಗಳಿಗೆ ಸಂಬಂಧಪಟ್ಟ ಸಮರ್ಥನೀಯ ದಾವಿಲೆಗಳನ್ನು
ಸಲ್ಲಿಸಬೇಕು. ಜೊತೆಗೆ ಪಾವತಿದಾರನ ವಚನ ಪತ್ರ ಮತ್ತು
ನಿಗದಿತ ನಮೂನೆಯಲ್ಲಿ ಚಾಟ್‌ಡೋಂ ಅಕೊಂಟೆಂಟ್‌ರಿಂದ
ಪ್ರಮಾಣ ಪತ್ರವನ್ನೂ ಸಲ್ಲಿಸಬೇಕು.

ಇತ್ಯಧ್ರವವೆಂದರೆ ಅದೂ ಪಾಲಕರಿಂದ ಪಡೆದ
ವಾರಸುದಾರಿಕೆಯ ಆಸ್ತಿಯೇ ಆಗಿರುತ್ತದೆ. ಆದರೆ
ವ್ಯಾಪಕವೆಂದರೆ ಇತ್ಯಧ್ರವಾದಾಗ ಆಸ್ತಿಯ ಒಡೆಯ /
ಪಾಲಕನ ಮರಣಾನಂತರ ಯಾವುದೇ ತೊಂದರೆಯಲ್ಲದೆ/
ಕಾನೂನಿನ ವಿಧಿ ವಿಧಾನಗಳಲ್ಲದೆ, ವಿಳಂಬವಾಗದೆ ಮತ್ತು
ಯಾವುದೇ ಅನಾನುಕೂಲಗಳಲ್ಲದೆ ಘ್ರಾನುಭವಿಗೆ ಆಸ್ತಿ
ವರ್ಗಾವಣೆಯಾಗಲು ಹಾಗು ಮೃತ್ಯುಪತ್ರ ಪಡೆಯಲು ಸಹಾಯ
ಮಾಡುತ್ತದೆ.

4.4 [ಅ] ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಜೀನಾ,
ಆಫ್ರಿಕಾನಿಸ್ತಾನ, ಇರಾನ್, ನೇಪಾಳ ಮತ್ತು ಭೂತಾನ್‌ದೇಶದ
ಪ್ರಜೆಗಳಿಗೆ ತಮ್ಮ ಸ್ಥಿರಾಸ್ತಿಯ ಮಾರಾಟದಿಂದ ಬಂದ ಹಣ
ವನ್ನು ರವಾನೆಮಾಡಲು ಅವಕಾಶ ಇರುವುದಿಲ್ಲ. [ಆ]
ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ದೇಶದ
ಪ್ರಜೆಗಳಿಗೆ ಇತರ ಹಣಕಾಸು ಆಸ್ತಿಗಳ ಮಾರಾಟದಿಂದ ಬಂದ
ಹಣವನ್ನು ರವಾನೆ ಮಾಡಲು ಅವಕಾಶವಿರುವುದಿಲ್ಲ.

5. ವಿದೇಶಿ ವಿನಿಮಯದಿಂದ
ಅನಿವಾಸಿ ಭಾರತೀಯರು /
ಭಾರತೀಯ ಮೂಲದವರು
ಕೊಂಡ ವಸತಿ ಕಟ್ಟಡವನ್ನು
ಮಾರುಪುದರಿಂದ ಬಂದ
ಹಣವನ್ನು ಮರು ರವಾನೆ
ಮಾಡುವುದು

5.1 ವಿದೇಶಿ ವಿನಿಮಯದಿಂದ ಅನಿವಾಸಿ ಭಾರತೀಯರು /
ಭಾರತೀಯ ಮೂಲದವರು ಕೊಂಡ ವಸತಿ ಆಸ್ತಿಯನ್ನು
ಮಾರುಪುದರಿಂದ ಬಂದ ಹಣವನ್ನು ಬ್ಯಾಂಕಿನ ಮೂಲಕ
ಮರು ರವಾನೆಯು ಪಡೆದ ವಿದೇಶಿ ವಿನಿಮಯದಿಂದ ಗಳಿಸಿದ
ಆಸ್ತಿಯ ಪ್ರಮಾಣಕ್ಕೆ ತಕ್ಕಂತೆ ಇರುವವ್ವು ಮಾತ್ರ
ಅವಕಾಶಕೊಡಲಾಗುವುದು. ಈ ಸೌಲಭ್ಯವನ್ನು ಗರಿಷ್ಠ ಅಂತಹ
ಎರಡು ಆಸ್ತಿ ವ್ಯವಹಾರಗಳಿಗೆ ಮಾತ್ರ ಮಿಶ್ರಗೊಳಿಸಲಾಗಿದೆ.

5.2 ಅರ್ಜಿಯ ಹಣವನ್ನು ಹಿಂತಿರುಗಿಸುವುದು/ ಮುಂಗಡ
ಹಣ/ ಗೃಹನಿರ್ಮಾಣ ವಿಜೆನ್ಸಿಗಳು ಖರೀದಿ ಪ್ರತಿಫಲವಾಗಿ
ಕೊಡುವ ಹಣ/ ಘ್ರಾಟ್ ಹಂಚಿಕೆ ಮಾಡಲಾಗದ್ದರಿಂದ
ಮಾರಾಟ ಗಾರ ಕೊಡುವ ಹಣ/ ನಿರ್ವೇಶನ/ ಬುಕಿಂಗ್‌ನ
ರದ್ದತಿ/ ವಾಸದ ಮತ್ತು ವ್ಯಾಪಾರಿ ಕಟ್ಟಡದ ವ್ಯಾಪಾರದ
ವ್ಯವಹಾರ ವನ್ನು ಬಡ್ಡಿಯೋಂದಿಗೆ [ಪಾವತಿಮಾಡಬೇಕಾದ
ಆದಾಯ ತೆರಿಗೆಯೋಂದಿಗೆ]- ಅಧಿಕೃತ ಬ್ಯಾಂಕು ಡೀಲರುಗಳು
ಈ ಮೇಲಿನ ಹಣಗಳನ್ನು ಮರು ರವಾನೆ ಮಾಡುವಾಗ ಅದರ
ಮೂಲ ಪಾವತಿಯು ಎನ್‌ಆರ್‌ಇ/ಎಫ್‌ಸಿಎನ್‌ಆರ್‌[ಬಿ]
ಖಾತೆಯಿಂದ ಅಥವಾ ಸಾಮಾನ್ಯ ರೀತಿಯ ಬ್ಯಾಂಕಿಂಗ್‌ನಿಂದ
ಹೊರಡೇಶಗಳಿಂದ ಪಡೆದ ಹಣವಾಗಿರಬೇಕು ಮತ್ತು ಅಧಿಕೃತ
ಡೀಲರ್ ಬ್ಯಾಂಕುಗಳು ವ್ಯವಹಾರದ ಸ್ವೇಚ್ಛತೆಯ ಬಗ್ಗೆ ತೃಪ್ತಿ
ಹೊಂದಿರಬೇಕು. ಅನಿವಾಸಿ ಭಾರತೀಯರು / ಭಾರತೀಯ
ಮೂಲದವರು ಬಯಸಿದಲ್ಲಿ ತಮ್ಮ ಎನ್‌ಆರ್‌ಇ /
ಎಫ್‌ಸಿಎನ್‌ಆರ್‌[ಬಿ] ಖಾತೆಗಳಿಗೆ ಕೂಡ ಈ ಹಣವನ್ನು
ಜಮಾ ಮಾಡಬಹುದು.

5.3 ಅನಿವಾಸಿ ಭಾರತೀಯರು / ಭಾರತೀಯ ಮೂಲದವರು
ವಾಸದ ಮನೆಗಳನ್ನು ಮಾರುಪುದರಿಂದ ಬಂದ ಹಣವನ್ನು
ಮರು ರವಾನೆ ಮಾಡಲು ಅಧಿಕೃತ ಡೀಲರ್ ಬ್ಯಾಂಕುಗಳು
ಅನುಮತಿ ಕೊಡಬಹುದು.
ಈ ಹಣವು ಅವರು ಅಧಿಕೃತ ಡೀಲರ್ ಬ್ಯಾಂಕುಗಳಿಂದ /
ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡ
ಸಾಲದ ಮರು ಪಾವತಿ ಹಣಕ್ಕೆ ಸಮನಾಗಿರಬೇಕು. ಅಲ್ಲದೆ
ಸಾಮಾನ್ಯ ಬ್ಯಾಂಕಿಂಗ್‌ನ ಮೂಲಕ ಪಡೆದಂತಹುದಾಗಿರಬೇಕು
ಅಥವಾ ಅವರ ಎನ್‌ಆರ್‌ಇ / ಎಫ್‌ಸಿಎನ್‌ಆರ್‌[ಬಿ]
ಖಾತೆಗಳಿಗೆ ವಿಚುರ ಹಾಕಬೇಕು.

6. ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು

6.1 ವಿದ್ಯಾರ್ಥಿಸ ಮಾಡಲು ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಅನಿವಾಸಿ ಭಾರತೀಯರೆಂದು[ಎನ್‌ಆರ್‌ಎಂ] ಪರಿಗಣಿಸಲಾಗುತ್ತದೆ. ಅವರು ಫೇಮಾ ಅಡಿಯಲ್ಲಿ ಎನ್‌ಆರ್‌ಎಂಗಳು ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಾರೆ.

6.2 ಅನಿವಾಸಿ ಭಾರತೀಯರಾಗಿ ಭಾರತದಿಂದ ಈ ರೀತಿಯ ರವಾನೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ:

[1] ಜೀವನ ನಿರ್ವಹಣೆಗೆಂದು ಸ್ವಯಂ ಫೋಷಿಸಿಕೊಂಡು ಭಾರತದಲ್ಲಿರುವ ನಿಕಟ ಬಂಧುಗಳಿಂದ ಒಂದು ಲಕ್ಷ ಅಮೇರಿಕ್‌ನ್ ಡಾಲರ್ ವರೆಗೆ ಹಣವನ್ನು ಪಡೆಯಬಹುದು.ಇದನ್ನು ವಿದ್ಯಾರ್ಥಿಸದ ಶಿಕ್ಷಣ ಹಣವೆಂದೂ ಪರಿಗಣಿಸಬಹುದು.

[11] ಒಂದು ಹಣಕಾಸು ವರ್ಷದಲ್ಲಿ ಒಂದು ಮಿಲಿಯನ್ ಅಮೇರಿಕ್‌ನ್ ಡಾಲರ್ ವರೆಗೆ ಭಾರತದಲ್ಲಿರುವ ಅಧಿಕೃತ ಡೀಲರ್ ಬ್ಯಾಂಕುಗಳಲ್ಲಿನ ಅವರ ಖಾತೆಗಳಲ್ಲಿರುವ ಹಣದಿಂದ/ಅವರ ಆಸ್ತಿಯ ಮಾರಾಟದಿಂದ ಒಂದ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

6.3 ಫೇಮಾ ಅಡಿಯಲ್ಲಿ ಅನಿವಾಸಿ ಭಾರತೀಯರು ಪಡೆಯುವ ಎಲ್ಲ ಸೌಲಭ್ಯಗಳನ್ನು ಈ ವಿದ್ಯಾರ್ಥಿಗಳೂ ಪಡೆಯುತ್ತಾರೆ.

6.4 ಭಾರತೀಯ ನಿವಾಸಿಯಾಗಿ ಅವರು ಪಡೆದ ಶಿಕ್ಷಣದ ಮತ್ತು ಇತರ ಸಾಲ ಸೌಲಭ್ಯಗಳ ಅರ್ಹತೆ ಫೇಮಾ ನಿಯಮಗಳಾದಿಯಲ್ಲಿ ಎಂದಿನಂತೆ ಮುಂದುವರಿಯುತ್ತವೆ.

7. ಆದಾಯ ತೆರಿಗೆ ತೀರುವಳಿ

ಸೆಂಟ್ರೆಲ್ ಚೋಡ್‌ ಆಫ್ ಡ್ರೆರ್ಕ್ ಟ್ರೈಸ್, ಹಣಕಾಸು ಮಂತ್ರಿಮಂಡಳ, ಭಾರತ ಸರ್ಕಾರವು ತಮ್ಮ ಸುತ್ತೋಲೆ ಸಂ.

10/2002 ದಿನಾಂಕ ಅಕ್ಟೋಬರ್ 9, 2002 [cf.A.P.-DIR series] ಸಂ. 56 ದಿನಾಂಕ ನವೆಂಬರ್ 26,2002ರ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಚಾಟರ್‌ರ್‌ ಅಕೌಂಟೆಂಟ್‌ರಿಂದ ಪ್ರಮಾಣ ಪತ್ರವನ್ನು ಮತ್ತು ಪಾವತಿದಾರನ ಮುಚ್ಚಿಕೆಯನ್ನು ಆಧಾರಿಸಿ ಅಧಿಕೃತ ಡೀಲರ್ ಬ್ಯಾಂಕುಗಳು ರವಾನೆಗೆ ಅವಕಾಶ ನೀಡುತ್ತವೆ.

8. ಅಂತಾರಾಷ್ಟ್ರೀಯ ಕ್ರೇಡಿಟ್ ಕಾರ್ಡ್‌ಗಳು

ಅಧಿಕೃತ ಡೀಲರ್ ಬ್ಯಾಂಕುಗಳು ಅನಿವಾಸಿ ಭಾರತೀಯರು / ಭಾರತೀಯ ಮೂಲದವರಿಗೆ ಅಂತಾರಾಷ್ಟ್ರೀಯ ಕ್ರೇಡಿಟ್ ಕಾರ್ಡ್‌ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರೋವಾರ್ನಮುತ್ತಿಯಿಲ್ಲದೆಯೇ ನೀಡಲು ಅನುಮತಿ ಕೊಡಲಾಗಿದೆ. ಅಂತಹ ವ್ಯವಹಾರಗಳನ್ನು ಒಳಮುಖಿರವಾನೆಯ ಮೂಲಕ ಅಥವಾ ಕಾರ್ಡ್‌ದಾರರ ಎಫ್‌ಸಿಎನ್‌ಆರ್[ಬಿ]/ ಎನ್‌ಆರ್‌ಇ/ ಎನ್‌ಆರ್‌ಒ ಖಾತೆ ಯಲ್ಲಿರುವ ಶಿಲ್ಕೆ ಹಣದ ಆಧಾರದ ಮೇಲೆ ಕೊಡಬಹುದಾಗಿದೆ.

ಅನುಬಂಧ

ಅನಿವಾಸಿ ಭಾರತೀಯ / ಭಾರತೀಯ ಮೂಲದವರು / ಹೊರರಾಷ್ಟ್ರೀಯರಿಗೆ ರವಾನೆಯ ಸೌಲಭ್ಯವನ್ನು ಕುರಿತಂತೆ ಇರುವ ಪ್ರಕಟಣೆಗಳ ಮತ್ತು ಸುತ್ತೋಲೆಗಳ ಪಟ್ಟಿಯನ್ನು ಒಳಗೊಂಡ ಸಮಗ್ರವಾದ ಪ್ರಥಾನ ಸುತ್ತೋಲೆ

ಕ್ರಮ ಸಂ.	ಪ್ರಕಟಣೆ / ಸುತ್ತೋಲೆ ಸಂಖ್ಯೆ	ದಿನಾಂಕ
1.	ಪ್ರಕಟಣೆ ಸಂ. ಫ್ಲೇಮಾ 62/2002- ಆರ್ ಬಿ	ಮೇ 13, 2002
2.	ಪ್ರಕಟಣೆ ಸಂ. ಫ್ಲೇಮಾ 65/2002- ಆರ್ ಬಿ	ಜೂನ್ 29, 2002
3.	ಪ್ರಕಟಣೆ ಸಂ. ಫ್ಲೇಮಾ 93/2003- ಆರ್ ಬಿ	ಜೂನ್ 9, 2003
4.	ಪ್ರಕಟಣೆ ಸಂ. ಫ್ಲೇಮಾ 97/2003- ಆರ್ ಬಿ	ಜುಲೈ 8, 2003
5.	ಪ್ರಕಟಣೆ ಸಂ. ಫ್ಲೇಮಾ 119/2004- ಆರ್ ಬಿ	ಜೂನ್ 29, 2004
1.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ. 45	ಮೇ 14, 2002
2.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.1	ಜುಲೈ 2, 2002
3.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.5	ಜುಲೈ 15, 2002
4.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.19	ಸೆಪ್ಟೆಂಬರ್ 12, 2002
5.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.26	ಸೆಪ್ಟೆಂಬರ್ 28, 2002
6.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.27	ಸೆಪ್ಟೆಂಬರ್ 28, 2002
7.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.35	ನವೆಂಬರ್ 01, 2002
8.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.40	ನವೆಂಬರ್ 05, 2002
9.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.46	ನವೆಂಬರ್ 12, 2002
10.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.56	ನವೆಂಬರ್ 26, 2002
11.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.59	ಡಿಸೆಂಬರ್ 9, 2002
12.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.67	ಜನವರಿ 13, 2003
13.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.101	ಮೇ 5, 2003
14.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.104	ಮೇ 31, 2003
15.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.43	ಡಿಸೆಂಬರ್ 8, 2003
16.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.45	ಡಿಸೆಂಬರ್ 8, 2003
17.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.62	ಜನವರಿ 31, 2004
18.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.43	ಮೇ 13, 2005
19.	ಎಪಿ [ಡಿ ಬಿ ಆರ್ ಸರಣಿ] ಸುತ್ತೋಲೆ ಸಂ.12	ನವೆಂಬರ್ 16, 2006